



ರೆಕಾರ್ಡಿಂಗ್‌ಗೆ ಒಂದು ಗಂಟೆ ಮುಂಚಿತವಾಗೇ ನರಸಿಂಹ ಮಾಸ್ತರರು ಬೆಂಗಳೂರು ಸ್ಟುಡಿಯೋದಲ್ಲಿ ಹಾಜರಿದ್ದು, ಸಣ್ಣ ಮೇಕಪ್ಪು, ಅರ್ಧ ಚಹ, ಮೈಗೆ ಕಟ್ಟುವ ಮೈಕಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ದೇಹಲಿ ಸ್ಟುಡಿಯೋದಿಂದ ಪ್ರಾರಂಭದ ಕರೆ ಬರುತ್ತಿದ್ದಂತೆ ಎಲ್ಲರೂ ಸೆಟೆದು ಕುಂತುಕೊಂಡರು.

ಅತ್ತ ಕಡೆಯಿಂದ ಕಾರ್ಯಕ್ರಮದ ಪ್ರಾರಂಭದ ಸ್ಕೀಚರ್ ಟ್ಯೂನ್ ಮುಗಿಯುತ್ತಿದ್ದಂತೆ ದೇಶದ ಪ್ರಸಿದ್ಧ ಟೀವಿ ನಿರ್ವಾಹಕ ಭಾಗವಹಿಸಿದ ಎಲ್ಲರನ್ನೂ ಸ್ವಾಗತಿಸುತ್ತಾ, 'ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಹೊಸ ಸರಕಾರ ಬಂದ ಮೇಲಂತೂ ಎಲ್ಲ ಕಡೆಗೂ ಅವರದ್ದೇ ಬಣ್ಣ, ಇತಿಹಾಸ ಪುನಃ ಬರೆಯಬೇಕಂತೆ. ಅವೆಲ್ಲಾ ಒಂದು ಕಡೆ ಇರಲಿ, ಈ ವಾರ ದೇಶದ ತುಂಬ ಮಾಸ್ತರರು ಸುದ್ದಿಯಾಗಿದ್ದು ಸರಕಾರದ ಸುಪರ್ದಿಗೆ ಬರುವ ಶಿಕ್ಷಣ ಸಂಸ್ಥೆಗಳಿಗೆ ಅವರು ಶಿಫಾರಸು ಮಾಡಿರುವ ಕೆಲವು ಪಠ್ಯಗಳ ತಿದ್ದುಪಡಿ ವಿಚಾರದಿಂದಾಗಿ. ಮುಖ್ಯವಾಗಿ ಉರ್ದು, ಪಾರ್ಸಿ ಶಬ್ದಗಳು ಪಠ್ಯಗಳಲ್ಲಿ ಬೇಡವಂತೆ' ಎನ್ನುತ್ತಿದ್ದಂತೆ ಮಧ್ಯದಲ್ಲೇ ಕಾರ್ಯಕ್ರಮ ನಿರ್ವಾಹಕನ ಮಾತನ್ನು ನಿಲ್ಲಿಸಿ ಚರ್ಚೆಯಲ್ಲಿ ಪಾಲ್ಗೊಂಡ ಇನ್ನೊಬ್ಬ ಅತಿಥಿ, 'ಇಂದು ಪುಸ್ತಕ, ನಾಳೆ ನಾವೇ ಇಲ್ಲಿ ಕೂರಬೇಕು ಅಲ್ಲಿ ಕೂರಬೇಕು ಎನ್ನುತ್ತಾರೆ ಇವರು... ಹಾಗಾದರೆ ಇದು ಭಯೋತ್ಪಾದನೆ ಅಲ್ಲವೇ?' ಎಂದು ಮೇಲು ಧ್ವನಿಯಲ್ಲಿ ಹೇಳಿ ಸುಮ್ಮನಾದ. ಅದಕ್ಕೆ ಕಾರ್ಯಕ್ರಮ ನಿರ್ವಾಹಕ 'ನಾನು ನಿಮ್ಮ ಹತ್ತಿರ ಬಂದಾಗ ಉತ್ತರಿಸಿ... ಈಗಲ್ಲ' ಎನ್ನುತ್ತಿದ್ದಂತೆ ಇನ್ನೊಬ್ಬ ಅತಿಥಿ ಕೂಗುವುದೊಂದೇ ಪ್ರಮಾಣ, ಬೇರೆಯವರು ಮಾತನಾಡುವಾಗ ಮಾತ್ರ ನಾನು ಬಾಯಿ ಹಾಕಬೇಕು ಎನ್ನುವ ಮೂಲ ತತ್ವದೊಂದಿಗೆ ಹಿಂದಿನವನ ಎರಡು ಪಟ್ಟು ಧ್ವನಿಯಲ್ಲಿ ಗಂಟಲು ಉಬ್ಬಿಸಿದ. ಅಷ್ಟು ಹೊತ್ತಿಗಾಗಲೇ ಮಾಸ್ತರರಿಗೆ ಹೆಂಡತಿ ಗಂಗೆಗೆ ಫೋನ್ ಮಾಡಿ, 'ಎಲ್ಲಿದ್ದೀರಿ? ಬೆಳಗ್ಗೆ ಹೋಗುವಾಗ ಬೀಟಿ, ಶುಗರ್ ಮಾತ್ರೇನೂ ತೆಗೆದುಕೊಂಡು ಹೋಗಲಿಲ್ಲ. ಮಧ್ಯಾಹ್ನ ಆಯಿತು. ಎಲ್ಲಿ ಊಟ ಮಾಡತೀರಿ?' ಎಂದು ಪ್ರಶ್ನಿಸಿದಳು. ಮೈಕೆ ಮತ್ತು ಕೆಬಲ್‌ಗಳಿಂದ ಸುತ್ತಿಕೊಂಡಿದ್ದ ಮಾಸ್ತರರು ಕಷ್ಟಪಟ್ಟು ಫೋನ್ ಹಿಡಿದು, 'ಇಲ್ಲಿ ಒಹಳ ಗಲಾಟೆ ಇದೆ. ಸಂದರ್ಶನದ ನಂತರ ರೋಡಿಗೆ ಬಂದು ಫೋನ್ ಮಾಡುತ್ತೇನೆ' ಎಂದು ಕಟಂ ಮಾಡಿದರು. ರೆಕಾರ್ಡ್ ಮಾಡುತ್ತಿದ್ದ ಕ್ಯಾಮರಾಮನ್ ಎದುರಿನಿಂದ ಫೋನ್ ಕೆಳಗೆ ಇಡಿ ಎಂದು ಸನ್ನೆ ಮಾಡುತ್ತಲೇ ಇದ್ದ. ಆ ಕಡೆಯಿಂದ ನಿರ್ವಾಹಕ 'ಯಾಕೆ ಕೂಗುತ್ತಿದ್ದೀರಿ!! ನಂತರ ನೀವೇ ಅವರೊಡನೆ ನೇರ ಪ್ರಶ್ನೆ ಕೇಳಬಹುದು... ಮಾಸ್ತರರೇ ಹೇಳಿ, ಯಾಕೆ ನೀವು ಉರ್ದು ಪಾರ್ಸಿ ಶಬ್ದಗಳನ್ನು ತೆಗೆದು ಹಾಕಿ ಎಂದು ಹೇಳುತ್ತಿರುವುದು. ನಿಮಗೆ ಎಲ್ಲವೂ ಸಂಸ್ಕೃತದಲ್ಲೇ ಇರಬೇಕಾ?... ಹೇಳಿ ಹೇಳಿ ಮಾಸ್ತರರ...' ಎಂದಿದ್ದಕ್ಕೆ ಕೇಳಿಸಿಕೊಂಡ ಮಾಸ್ತರರು, 'ದಯವಿಟ್ಟು ಸರಿಯಾಗಿ ಕೇಳಿಸಿಕೊಳ್ಳಿ... ನಾನೆಂದೂ ಹಾಗೆ ಹೇಳಿಲ್ಲ. ಭಾರತದ ಎಲ್ಲಾ ಭಾಷೆಗಳಿಗೆ ಪ್ರಾಮುಖ್ಯತೆ ಸಿಗಬೇಕು, ಯಾವುದನ್ನೂ ಕಡೆಗಣಿಸುವಂತಿಲ್ಲ. ನಾನು ಎತ್ತಿರುವ ಪ್ರಶ್ನೆ... ಹಿಂದಿ ಭಾಷೆಯ ಪುಸ್ತಕದಲ್ಲಿ ಉರ್ದು ಪಾರ್ಸಿ ಶಬ್ದಗಳ ಬಳಕೆ ಯಾಕೆ ಯಥೇಚ್ಛವಾಗಿವೆ. ಅವುಗಳಿಗೆ ತಕ್ಕದಾದ ಶಬ್ದಗಳು ಹಿಂದಿಯಲ್ಲೇ ಇವೆಯಲ್ಲಾ ಎಂದು... ದಯವಿಟ್ಟು ಇದಕ್ಕೆ ರಾಜಕೀಯ ಸೇರಿಸಬೇಡಿ...' ಎಂದರು. ಆ ಕಡೆಯಿಂದ, 'ನನ್ನ ಪ್ರಶ್ನೆಯೇ ನಿಮಗೆ ಅರ್ಥವಾಗಿಲ್ಲ ಎಂದು ಕಾಣುತ್ತದೆ. ನಾನು ಕೇಳಿದ್ದು ಒಂದು ವಿಶಾಲ ಅರ್ಥದಲ್ಲಿ. ನಿಮಗೆ ಕೆಲವು ಇಷ್ಟವಾಗಿಲ್ಲ ಎಂದರೆ ಅವನ್ನು ಓದಬೇಡಿ ಅಷ್ಟೆ. ಅದನ್ನು ಯಾಕೆ ತೆಗೆದು ಹಾಕಿ ಎನ್ನಬೇಕು' ಎಂದ ನಿರ್ವಾಹಕ. ಅದಕ್ಕೆ ಮಾಸ್ತರರು, 'ಮೊದಲನೆಯದಾಗಿ ನಿಮ್ಮ ಪ್ರಶ್ನೆಯಲ್ಲಿ ಯಾವ ವಿಶಾಲ ಅರ್ಥವೂ ನನಗೆ ಕಾಣಲಿಲ್ಲ. ಮತ್ತೆ ನಿಮಗೆ ಈ ವಿಷಯದಲ್ಲಿ ಪ್ರಾಥಮಿಕ ಜ್ಞಾನವೇ ಇಲ್ಲ ಎಂದನಿಸುತ್ತದೆ.